
Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel: +91-80-4179 4600/700/800

Fax: +91- 80- 2852 0201



P J Towers, Dalal Street, Fort,

BSE Scrip Code: 540595

The Secretary

BSE Limited

Mumbai – 400 001

The Secretary

National Stock Exchange of India Ltd

Exchange Plaza, C/1, Block G,

Bandra Kurla Complex,

Bandra (East), Mumbai – 400 051

NSE Symbol: TE IASNET

NSE Symbol: TEJASNET

January 25, 2019

Dear Sir/Madam,

Re: Newspaper Publication

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the unaudited financial results for the quarter and nine-months ended December 31, 2018 published in the newspapers "Business Standard - All India Edition dated January 25, 2019 and "Vishwavani - Kannada" - Edition dated January 25, 2019".

The same is also made available on the Company website at www.tejasnetworks.com.

Kindly take the above on record.

Thanking you,

Yours sincerely For Tejas Networks Limited

N R Ravikrishnan

General Counsel, Chief Compliance Officer

& Company Secretary


Email: corporate@tejasnetworks.com CIN: L72900KA2000PLC026980



Tejas Networks Limited

Registered and Corporate Office: J.P. Software Park, Plot No. 25, Sy. No. 13, 14, 17 and 18, Konnapana Agrahara Village, Begur Hobli, Bengaluru 560 100, Karnataka, India. Corporate Identity Number: L72900KA2000PLC026980 | Tel: +91 80 4179 4600; Fax: +91 80 2852 0201 E-mail: corporate@tejasnetworks.com | Website: www.tejasnetworks.com

DESIGNED AND MADE IN INDIA FOR THE WORLD









70+ Countries | R&D Excellence | 349 Patents Filed

Extract of Consolidated Unaudited Results for the quarter and nine months ended December 31, 2018

		(Rs. in crore except per share dat					
SI. No.	Particulars	Quarter ended December 31, 2018	Quarter ended September 30, 2018	Quarter ended December 31, 2017	Nine months ended December 31, 2018	Nine months ended December 31, 2017	Year ended March 31, 2018
1	"Total Income from operations*	184.33	207.03	229.87	627.19	665.31	767.44
2	Net Profit / (Loss) for the period (before Tax, Exceptional and/or Extraordinary items)"	24.91	36.39	38.76	112.94	98.62	106.04
3	Net Profit / (Loss) for the period after tax (after Exceptional and/or Extraordinary items)*	32.84	33.48	30.14	111.35	77.45	106.52
4	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	31.89	35.63	29.79	111.73	75.60	104.76
5	Equity Share Capital	*94.77	94.67	93.48	94.77	93.48	94.09
6	Reserves (excluding Revaluation Reserve) as shown in the Audited Balance Sheet of the previous year (Refer Note 3)	1057.99	1,057.99		1,057.99		1,057.99
7	Earnings per Share (of Rs. 10/- each) (i) Basic τ (ii) Diluted τ	3.59 3.41	3.67 3.48	3.35 3.16	12.21 11.58	9.18 8.63	12.41 11.73

Notes

Particulars	Quarter ended December 31, 2018	Quarter ended September 30, 2018	Quarter ended December 31, 2017	Nine months ended December 31, 2018	Nine months ended December 31, 2017	Year ended March 31, 2018
Total Income from operations*	181.10	205.61	228.98	622.12	662.82	761.07
Profit before tax	23.74	36.92	40.96	112.42	101.17	106.64
Profit after tax	31.67	34.01	32.33	110.83	80.00	107.12

- The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosures Requirements) Regulations, 2015. The full format of the Quarterly Results are available on the website of the Stock Exchange(s) and the Company (www.tejasnetworks.com)
- Pursuant to the exemption available vide SEBI circular dated July 05, 2016, the line item "Reserves (excluding Revaluation Reserve) as shown in the Audited Balance Sheet of the previous year" has not been disclosed for the quarter and nine months ended December 31, 2017.
- During the quarter September 2017, the Income Tax Department initiated proceedings under Section 132 of the Income tax Act, 1961 (IT Act). The Company and its officials fully co-operated with the Income Tax Department. As on date, there is no demand raised by the Income Tax Department. During the year, the Company and certain officers of the Company have received Summons under various sections of the IT Act from the Special Court for Economic Offences. The Company has responded appropriately in this matter. The Company is of the view that the outcome of these proceedings will not have any material impact on the Company's results.
- During the quarter September 2018, the Company has received an Order from CESTAT with respect to applicability of excise duty on the software used as part of the Multiplexer products during the financial years 2002 to 2009 and 2011 to 2014. According to the Order, the value of software is required to be included for the purpose of arriving at the assessable value for calculating the excise duty liability. Accordingly, CESTAT has remanded the matter back to the adjudicating authority for quantifying the differential duty liability, interest and penalties. Based on Management's assessment of the CESTAT Order, supported by an external legal opinion, Management has concluded that the company has a strong case to defend its position in this matter and accordingly, no provision has been made in this statement of financial results, for the financial impact if any, arising from the aforesaid CESTAT Order. The Company had disclosed this matter as contingent liability/footnote in the financial statements for the year ended March 31, 2018. The Company has filed a Miscellaneous Application with CESTAT on August 19, 2018 challenging the aforementioned Order. In addition, Company has also filed a Civil Application on September 24, 2018 under section 35L of the Central Excise Act, 1944 along with a stay application with the Supreme Court against the CESTAT Order.

Exceptional and/or Extraordinary Items are adjusted in the Statement of Profit and Loss in accordance with the Companies (Indian Accounting Standard) Rules, 2015 prescribed under Section 133 of the Companies Act, 2013.

· For and on behalf of the Board of Directors

Sd/-Sanjay Nayak CEO and Managing Director (DIN: 01049871)

Place: Bengaluru Date: January 23, 2019

^{*} excludes other income.

ಉಗ್ರರಿಗಿಂತ ಮಾಧ್ಯಮ ಹೆಚ್ಚು ಅಪಾಯಕಾರಿ!



ಕಲ್ಯಾಣ ಇಲಾಖೆಯಿಂದ ನಡೆಸಿದ ಕಾರ್ಯಕ್ರಮದ

ನಟಿ ಬಿ.ಸರೋಚಾದೇವಿ ಅವರು 'ಡಾ. ಬಿ.ಸರೋಚಾದೇವಿ ಸಾಹಿತ್ಯ ಪ್ರತ್ಯು' ಪ್ರದಾನ ಮಾಡಿದರು. ಕನ್ನಡಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ. ಮನು ಬಳಿಗಾರ್, ಹಿರಿಯ ಸಾಹಿತಿ ಎ.ಸಂಕಜ್ ಇತರರು ಇದ್ದರು.

26ರಿಂದ ಹೋಮಿಯೋಪಥಿ ಕಾರ್ಯಾಗಾರ ಬೆಂಗಳೂರು: ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಕ್ಲಾಸಿಕಲ್ ಹೋಮಿಯೋ ಪಥಿ ಎರಡನೇ ವರ್ಷದ ಇವೆಂಟ್ ಇಂಡಿಯಾ ವಿಥೌಲ್ಡಸ್-2 ಕಾರ್ಯಗಾರ ಜ.26, 27ರಂದು ಆಯೋಜಿಸಲಾಗಿದೆ. ವಿಜಯನಗರದ ಕಾಸಿಯಾ ಸಭಾಂಗಣ ನಡೆಯಲಿರುವ ಈ ಕಾರ್ಯಗಾರದಲ್ಲಿ ಹೋಮಿಯೋಪಥಿ ದಲ್ಲಿ ನಡೆಯಲಿರುವ ಈ ಕಾರ್ಯಗಾರದಲ್ಲಿ ಹೋಮಿಯೋಪಥಿ ವೈದ್ಯ ಕ್ಷೇತ್ರದಲ್ಲಾಗುತ್ತಿರುವ ಬಿಶವಣೆಗಳ ಕುರಿತು ಸವಿಸ್ತಾರ ಮಾಹಿತಿ ಹಂಚಿ ಕೊಳ್ಳಲು ವಿವಿಧ ಭಾಗಗಳಿಂದ ಸಂಪನ್ಮೂಲ ವೃತ್ತಿಗಳು ಆಗಮಿಸಲಿದ್ದಾರೆ. ರಾಜೀವ್ ಗಾಂಧಿ ಎಲ್ಲಿಎದ್ಯಾಲಯದ ಉಪಕುಲಪತಿ ಡಾ. ಎಸ್.ಸಚ್ಚಿದ್ದಾನಂದ ಕಾರ್ಯಕ್ರಮ ಉಪಾಟಕಲ್ಪಿಗಾಗಿ ಹಾರ್ಯವತ್ತಿದ್ದು, ಎಸ್.ಸಚ್ಚಿದ್ದಾನಂದ ಕಾರ್ಯಕ್ರಮ

ಉದ್ಘಾಟನಲಿದ್ದಾರೆ. ಕರ್ನಾಟಕ ಬೋರ್ಡ್ ಆಫ್ ಹೋಮಿಯೋ ಪತಿಕ್ ಸಿಸ್ಟಂ ಆಫ್ ಮೆಡಿಸಿನ್ ಸಂಸ್ಥೆಯ ಅಧ್ಯಕ್ಷ ನಾಡೋಜ ಡಾ. ಬಿ.ಟಿ. ರುದ್ರೇಶ್, ಆಡಿಷನಲ್ ಜನರಲ್ ಅಡ್ಡೋಕೇಟ್ ನಿಕಿನ್ ರಮೇಶ್, ಇವೆಂಟ್ ಇಂಡಿಯಾ

ವಿಥೌಲ್ಡಸ್-2 ರೂವಾರಿ ಎಚ್.ಎನ್.ರಾಘವೇಂದ್ರ ಭಾಗವಹಿಸಲಿದ್ದಾರೆ.

VEHICLE FOR SALE TRACTOR REGISTRATION NO. KA 51 M 6405

3230 - 42 HP

First Floor, Keya Complex, Site No:5, 11th Main Road, 3 rd Phase, Peenya Industrial Area, Bengaluru - 560058

PUBLIC NOTICE peneral/public at large are hereby ad that my client Sri.S. Anantharam ate M. Subbeleh, R/at No.SA. 7th 1st Main, S.V.Layout, Sanjaynagar, axtension, U.S.Y.

ಬಗ್ಗೆ ಮಾಧ್ಯಮಗಳು ಆಕ್ಷೇಪ ವೃಕ್ಷಪಡಿಸಿದ ಬೆನ್ನಲೇ ಸಮಾಜ ಕಲಾಣ್ಯ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ

ಏರ್ಪಡಿಸಿದ್ದ ಟೆಲಿವಿಷನ್, ಪತ್ರಿಕೋದ್ಯಮ ವಿದ್ಯಾ ರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡಿ, ಮಾಧ್ಯಮಗಳು ಉಗ್ರರಿಗಿಂತ ಅಪಾಯಕಾರಿ. ಉಗ್ರರು ಒಂದೇ ಗುಂಡಿಗೆ ಸಾಯಿಸು ತ್ತಾರೆ. ಆದರೆ, ಮಾಧ್ಯಮಗಳು ನಿತ್ಯ

ಕೆಲ ದಿನಗಳ ಹಿಂದೆ ರಾಜ್ಯ ಕೆಲವು ಮಾಧ್ಯಮಗಳು ಜನರಿಗೆ ಸತ್ಯದ ಸುದ್ದಿ ದಲ್ಲಿ ತೋಕಾಚರಣೆ ನೀಡುವುದಕ್ಕಿಂತ ಅರ್ಧ ಸತ್ಯ ತಿಳಿದು, ಅವುಗಳನ್ನೇ ಇದ್ದರೂ, ಸಮಾಜ ಓಡಿಸುತ್ತಾರೆ. ಟಿಆರ್ಜಿಗಾಗಿ ಸತ್ಯವಲ್ಲದ ಓಡಿಸುತ್ತಾರೆ. ಟಿಆರ್ಪಿಗಾಗಿ ಸತ್ಯವಲ್ಲದೆ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ ಸತ್ಯ ಸುದ್ದಿಯನ್ನು ಮಾಧ್ಯಮ ಗಳು ಬಿತ್ತರಿಸಬೇಕು

ಇತ್ತೀಚಿನ ದಿನದಲ್ಲಿ ಯೆಲ್ಟೋ ಜರ್ನಲಿಸಂ ಹೆಚ್ಚಾಗುತ್ತಿದೆ. ಆದಲಂದ ಸಮಾಜಕ್ಕೆ ತಪ್ಪ ಸಂದೇಶ ಹೋಗು ತ್ತದೆ. ಇತ್ತೀಚಿಗೆ ತಮಗೂ ಇದರ ಅನುಭವ ಆಗಿದೆ ಎಂದು ಪರೋಕ್ರವಾಗಿ ಅನುಭವ ಆಗಿದೆ ಎಂದು ಪರೋಕ್ಷವಾಗಿ ಮಂಗಳವಾರದ ಘಟನೆ ಯಮ್ಮ ನೆನಲೂ ಕೊಂಡರು. ದೃಶ್ವ ಮಾಧ್ಯಮಗಳು ಪ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಅವರಿಗೆ ಬೇಕಾದ ಸುದ್ದಿಯನ್ನು ಪ್ರಸಾರ ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಪಷ್ಟನೆ ನೀಡಿದ ಸಚಿವರು

ಪ್ರಿಯೂಂಕ್ ಖರ್ಗೆ ಹೇಂಕಿಗೆ ಮಾಧ್ಯಮಗಳಲ್ಲಿ ಪ್ರತಿರೋಧ ಶುರುವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಮಾಧ್ಯಮ ಮಿತ್ರರನ್ನು ಉಗ್ರಗಾಮಿಗಳೆಂದು ಬಿಂಬಿಸಲಿಲ್ಲ. ಪತ್ರಿಕೋ ದೃಮ ವಿದ್ಯಾರ್ಥಿಗಳು ಸತ್ಯದ ಪರವಾಗಿ ಹಾಗೂ ಜನರ ಪರವಾಗಿರಬೇಕೆಂದು ಹೇಳುವುದಷ್ಟೇ ನನ್ನ ಉದ್ದೇಶ ಪರವಾಗಿತ್ತು. ಮಾಧ್ಯಮದ ಸ್ವಾತಂತ್ರ್ಯ ಹಾಗೂ ಅವರ ವೃತ್ತಿ ಘನತೆಯ ಬಗ್ಗೆ ನನಗೆ ಅಪಾರ ವಾದ ಗೌರವವಿದೆ. ಮಾಧ್ಯಮಗಳ ಮೂಲಕ ಸಾರ್ವಜನಿಕರು ಜನ ಮಾಧ್ಯಮಗಳ ಮೂಲಕ ಸಾರ್ವಜನಿಕರು ಜನ ಪ್ರತಿನಿಧಿಗಳ ಬಗ್ಗೆ, ಯೋಜನೆಗಳ ಬಗ್ಗೆ, ನೀತಿಗಳ ಬಗ್ಗೆ ಪ್ರತಿನಿಧಿಗಳ ಬಗ್ಗೆ, ಮೋಜನೆಗಳ ಬಗ್ಗೆ, ನೀತಿಗಳ ಬಗ್ಗೆ ಅಭಿಪ್ರಾಯ ಗಳನ್ನು ರೂಪಿಸುವುದು ಸಹದ, ಸತ್ಯದ ಪರವಾಗಿ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ಮಾಧ್ಯಮಗಳಿಗಿರುತ್ತದೆ

NOTICE REGARDING LOST CERTIFICATE



respect of the aforesaid shares have been lost and have applied to the company it is used uplicate certificates.

Any person who has a claim in respect of the said shares chould lodge such claim with the company at it. Registered office within 15 days from this date, etse the company at large loss and objective certificates without truther information.

Number / Class of	Certificate Number(s)	Distinctive Number(s)		
Shares/ Paid-up Value		From	To	
200 100	28780-28783	2253691	2253890	
100	75127-76128	5657290	5657389	
150	80089	8610047	8610196	

SIN	, Particulars	Quarter Ended 31-12-2018	Nice Norths Ended 31-12-2018	Quarter ende 31-12-2017
1.	Total income from operations	6,300.69	18,489.78	5,188.93
2	Net profit for the period (before Tax, Exceptional and / or Extraordinary Items)	657.49	1,873.42	497.82
3.	Net profit for the period before Tax, (after Exceptional and / or Extraordinary Items)	657.49	1.873.42	497.82
4.	Net Profit for the period after tax,(after exceptional and/ or extraordinary items)	516.49	1.468.45	336.42
	Total comprehensive income for the period [comprising profit for the period (after tax) and other comprehensive income (after tax)	516.49	1,468.45	336.42
ŝ.	Equity Share Capital	1,500.00	1,500.00	1,500.00
1	Reserves (exluding Revaluation Reserve as shown in the Balance Sheet of previous year) ander Other Equity	12,389.42	12,389.42	12,564.95
	amings Per Share (of Rs. 10/- each) in Rs.	2.44	0.70	224

1. Financial Results of the Current Quarter, 8.9 months are not companied with corresponding period of last year as operation after Paper Mill and at the Pfining & Packaging Division (PPD) was affected due to below a trive during the first quarter of the FY 2017-18. Production resumed at the Paper Mill from 29-07-2017, after long the result of the Paper Mill from 29-07-2017, after long care mostlement for 6 years is agreed with Labour union and a PPD from 2nd week of August, with settlement covering 4 years, Business volumes have been restored. 2 The above is an extract of the detailed format of Quarterly / 9 months are defined Financial Results field with the Stock Exchange under Regulation 33 of the SEBI (Listing Obligations and Obligations and Stock Exchange under Regulation 37). The full format of the Financial Results for the Quarterly / 9 months are available on the velocial of BSE Limited at www.bseincls.com & Company's Website www.sipaper.com

By Order of the Board MANISH M PATEL MANAGING DIRECTOR DIN 00128179

ಸುಪುತ್ರಿ ಬಿ.ಭುವನೇಶ್ವರಿ ಸ್ಥರಣಾರ್ಥ ಕನ್ನಡ ಸಾಹಿತ್ಯ ಪರಿಷಕ್ಷಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಮರ್ಶಕಿ ಡಾ. ಎಂ.ಎಸ್.ಆಕಾದೇವಿ ಆವರಿಗೆ ಚಲನಚಿತ್ರ

THE SOUTH INDIA PAPER MILLS LIMITED

CIN: L85110KA1959PLC001352 Regd. Office: Chikkayana Chatra, Nanjangud - 571 302 Kernataka State

SIN	. Particulars	Quarter Ended 31-12-2018	Nine Norths Ended 31-12-2018	Quarter ended 31-12-2017
1.	Total income from operations	6.300.69	18,489.78	5,188.93
2	Net profit for the period (before Tax, Exceptional and / or Extraordinary Items)	657.49	1,873.42	497.82
3.	Net profit for the period before Tax, (after Exceptional and / or Extraordinary Items)	657.49	1.873.42	497.82
4.	Net Profit for the period after tax (after exceptional and/ or extraordinary items)	516.49	1.468.45	336.42
	Total comprehensive Income for the period [comprising profit for the period (after tax)			
	and other comprehensive income (after tax)	516.49	1,468.45	336.42
5.	Equity Share Capital	1,500.00	1,500.00	1,500.00
1	Reserves (extuding Revaluation Reserve as shown in the Balance Sheet of previous year) under Other Equity	12,389.42	12,389.42	12,564.95
	amings Per Share (of Rs. 10/- each) in Rs.		NO.	
	Basic:	3,44	9.79	2.24
10	Diluted:	3,44	9.79	224

ಅಮೆಬಂದ IV [ದೋಡಿ ನಿಯಮ 8(1)]

ರಾಜಕಾಲುವೆ ಒತ್ತುವರಿ ತೆರವಿಗೆ ಭೂಮಾಪಕರ ನೇಮಕ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ನಗರದಲ್ಲಿ ನಿರಂತರವಾಗಿ ರಾಜಕಾಲುಗಿ ಒತ್ತುವರಿ ಮಾಡಲಾಗುತ್ತಿದೆ. ಈ ಸಂಬಂಧ ಸರಕಾರ ಒತ್ತುವರಿ ತೆರವು ಕಾರ್ಯಾರಣೆಗಾಗಿ ಇಬ್ಬರು ಕಾಯಂ ಭೂಮಾಪಕರನ್ನು ನಿಯೋಜಿಸಿ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ರಾಜಕಾಲುವೆ ಒತ್ತುವರಿ ವಿಚಾರ ಪ್ರಸ್ತಾಪವಾಗುತ್ತಲೇ ರಾಜಕಾಲುವೆ ಒತ್ತುವರ ವಿಚಾರ ಪ್ರಸ್ತಾವವಾಗುತ್ತಲೇ ನುಗುತ್ತಿತ್ತು. ಆದ್ದರಿಂದ ಉಪ ಮುಖ್ಯಮಂತ್ರಿಯೂ ಮಾಡಿಕೊಂಡಿರುವವರು ಆಳಸಿ ಹಾಕ್ಷ್ಮ ಇದೆ, ನಗರದಲ್ಲಿ ಬಹುತೇಕ ವಲಯಗಳಲ್ಲಿ ಪ್ರಭಾವಿ ಆದ ನಗರಾಭಿವೃದ್ಧಿ ಸಚಿವ ಡಾ, ಜಿ.ಪರಮೇಶ್ವರ ಪಾಲಿಕ ಅಧಿಕಾರಿಗಳು ಹಾರಿಕೆಯ ಗಳೇ ಒತ್ತುವರು ಮಾಡಿದ್ದಾರೆ ಎಂಬ ಹೆಸರು ಕೇಳಿ ಅವರು ಕೂಡಲೇ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ಮುಂದೂಡಿದ್ದರು.

ತಿದೆ. ಮನೆ ಹಾಗೂ ಅಪಾರ್ಟ್ ಮೆಂಟ್ ಗಳಿಗೆ ನೀರು

ಬರುತ್ತಿದ್ದಂತೆ ಪಾಲಿಕೆಯು ಕಾರ್ಯಾಚರಣೆ ಯನ್ನು ಸ್ವಗಿತಗೊಳಿಸಿತ್ತು. ಈ ಸಂಬಂಧ ಸಾರ್ವಜನಿಕರು ಪಾಲಿಕೆ ನಡವೇಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದರು. ರಾಜಕಾಲುವೆ ಒತ್ತುವರ ಮಾಡಿಕೊಂಡು ಬ್ರತುವರ ಜಾಗಗಳನ್ನು ಗರುಪಿಸಿ ತೆರವುಗೊಳಿಸಿ ದ್ದರು. ರಾಜಕಾಲುವೆ ಒತ್ತುವರ ಮಾಡಿಕೊಂಡು ಒತುವರ ಜಾಗಗಳನ್ನು ಗುರುತಿಸಿ ತೆರವುಗೊಳ್ಳ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ ವರದಿ ನೀಡಿದ್ದರು. ಬಳಕ ಒತ್ತುವರಿ ಜಾಗ ಗುರುತಿಸಿ ಮಳಿಗಾಲದಲ್ಲಿ ಪ್ರವಾಹ ಭೀತಿ ಎದುರಿಸಬೇಕಾಗು . ತೆರವಿಗೆ ಮುಂದಾದರು. ಆದರೆ, ಒತ್ತುವರಿ ಜಾಗ ಗುರುತಿಸಿ ಮಾರ್ಕಿಂಗ್ ಮಾಡಿರುವು ದನ್ನು ಒತ್ತುವರಿ ಮಾಡಿಕೊಂಡಿರುವವರು ಅಳಸಿ ಹಾಕುತ್ತಿದ ಪಾಲಿಕೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿ

ತೇಜಹ್ ನೆಚ್ಎರ್ಕ್ಸ್ ಅಮಿಚೆಡ್

Arrenge enjund ವರ್ಷಣ, ಬೇಗೂರು ಹೋಬಳ, ಬೆಂಗಳೂರು-560 100, ಕರ್ನಾಟ, ಭರತ ಶಾರ್ಮೇರೇಟ್ ಬರೆಯಟ ನಂಬರ: L72900KA2000PLC028980 ಮೂರವಾಗ: -91 80 4179 4600 ರಾಷ್ಟ್ -91 80 2652 0201 ಇಮೇರ್: corporate@tejeanemerts.com ಮೆರಸ್ಟೆಟ್: www.tejeanemetworks.com

ಡಿಸೆಂಬರ್ 31, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು 9 ತಿಂಗಳ ಕ್ರೋಢೀಕೃತ ಅಪರಿಶೋಧಿತ ಆರ್ಥಿಕ ಫಲಿತಾಂಶಗಳ ಸಾರಾಂಶ

Sta	ವಿವರಗಳು	ಡಿಸೆಂಬರ್ 31, 2018ಕ್ಕೆ ಅಂತಗೊಂಡ	ಸೆಪ್ಟಂಬರ್ 30, 2018ಕ್ಕೆ ಅಂತ್ರಗೊಂಡ	ಡಸೆಂಬರ್ 31, 2017ಕ್ಕೆ ಅಂತ್ರಗೊಂಡ	ಡಸೆಂಬರ್ 31, 2018ಕ್ಕೆ ಆಂತಗೊಂಡ	ಡಿಸೆಂಬರ್ 31, 2017ಕ್ಕೆ ಆಂತ್ರಗೊಂಡ	31. 20185 803/1900
		ತ್ತ್ರಮಾಸಿಕ	ತ್ತ್ರಮಾಸಿಕ	ತ್ತೆಮಾಸಿಕ	9 Sortes	9 Sorres	ಪಾರ್ಚಿಕ
1	ಕಾರ್ಯಚರಣೆಯಿಂದ ಬಂದ ಒಟ್ಟು ಆದಾಯ'	184.33	207.03	229.87	627.19	865.31	787.44
2	ಅವಧಿಯ ನಿವೃಳ ಲಾಭ/(ನವು) (ತೆರಿಗೆ, ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಂಗಳ ಮೊದಲು) [#]	24.91	36.39	38.76	112.94	98.62	106.04
3	ತೆಂಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ ನಂತರ)	32.84	33.48	30.14	111.35	77.45	106.52
4	ಅವಧಿಯ ಒಟ್ಟು ಸಮಗ್ರ ಅದಾಯ (ಅವಧಿಯ ಕ್ರೊಧೀಕೃತ ಲಾಭ / (ನಪ್ಪ) (ತೆಂಗೆಯ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆಯ ನಂತರ)]	31.89	35.63	29.79	111.73	75.60	. 104.76
	ಈಕ್ಷಟ ಶೇರು ಬಂಡವಾಳ	94.77	94.67	93.48	94.77	93.48	94.09
6	ಮೀಸಲುಗಳು (ಮರುಮೌಲೀಕೃತ ಮೀಸಲುಗಳನ್ನು ಹೊರುತಪಡಿಸಿ) ಹಿಂದಿನ ವರ್ಷದ ಪರಿಸೋಧಿತ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಿರುವಂತೆ (ಟಪ್ಪಣೆ 3 ನೋಡಿ)	1,057.99	1,057.99		1,057.99		1,057.99
7	ಪ್ರತಿ ಷೇರಿನ ಗಳಕೆ (ರೂ. 10/– ಪ್ರತಿಯೊಂದಕ್ಕೆ) ಥಿಮೂಲ ಕ	3.59	3.67	3.35	12.21	9.18	12.41
	(ii) D### 4	3.41	3.48	3.16	11.58	8.63	11.73

	ವಿವರಗಳು		ಡಿಸೆಂಬರ್ 31, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕ	ಸೆಪ್ಟಂಬರ್ 30. 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕ	ಡಿಸೆಂಬರ್ 31. 2017ಕ್ಕೆ ಅಂತ್ಯಗೊಂಡ ತೈಮಾಸಿಕ	ಡಿಸೆಂಬರ್ 31, 2018ಕ್ಕೆ ಅಂಪ್ಯಗೊಂಡ 9 ತಿಂಗಳು	31. 2017 (30 minor	minufir 31, 20188 GOZJINOM MALES
Year I was a second	ಬಂದ ಒಟ್ಟು ಆದಾಯ್	400000 C	181.10	205.61	228.98	622.12	662.82	761.07
ತೆರಿಗೆಯ ಮೊದಲ ಲಾ			23.74	36.92	40.96	112.42	101.17	106.64
ತೆರಿಗೆಯ ಸಂತರದ ಲಾ		N. Sept.	31.67	34.01	32.33	110.83	80.00	107.12
2. ಮೇಲಿನ ಸಾರಸತ್ವ	2015ರ ಸೆಬಿಯ ನಿಯಂತರಾಗ	र्थ (कीश्वास कार्स ने	which advantage	4 24-44-4-4-4	1 224 2-2	10.00	00.00	107.12

ಹಿನಿಯ ಸಂಪರ್ಧ 2015ರ ಸೆಜರು ನಿಯಂತರಣಗಳ (ಬ್ರಿಲ್ಲರ್ ದಾದ್ಯತೆ ಮತ್ತು ಘೋಷಣೆಗಳ ಅದಷ್ಟತನೆಗಳು) 33ನೇ ನಿಯಂತರಣದ ಸ್ವಾತ ವಿಶ್ವವಿರಂತನೆಯ ಸಂಭಂತರಿಗೆ ಹಿನ್ನೆ ಸಮುವರೆಯ ಸಧಾರ್ಯವಾಗಿದೆ ಪತ್ರ ಘೋಷಣೆಗಳ ಅದಷ್ಟತನೆಗಳು) 33ನೇ ನಿಯಂತರಣದ ಸ್ವತ ವಿಶ್ವವಿರಂತನೆಯ ಸಭಿಸಂಗಿರುವ ಕ್ಷೇಮಾಟಕ ಅರ್ಥಿತ ಭರಿಸುವರಿಯ ಸಭಿಸಂಗಿರುವ (ಸೂರ್ಯ ಗಣ್ಣುವಾಗಿಗಳು) ಸಭಿಸಂಗಿರುವ (ಸೂರ್ಯ ಗಣ್ಣುವಾಗಿಗಳು) ಸಭಿಸುವರಿಯ ಸಭಿಸಂಗಿರುವ (ಸೂರ್ಯ ಗಣ್ಣುವರ್ಣ) ಸಭಿಸಂಗಿರುವ ಸಭಿಸುವ ಸಭಿಸಂಗಿರುವ ಸಭಿಸುವ ಸಭಿಸಂಗಿರುವ ಸಭಿಸುವ ಸಭಿಸುವ

ಆಸಾಧಾರಣ ಮತ್ತು / ಅಥವಾ ಅನಾಮಾನ್ಯ ಐಟಂಗಳನ್ನು ಕಂಪನಗಳ ನಾಯ್ದೆ 2013ರ ಸ್ಟೇನ್ 133ರಡಿ ಸೂಚಿಸಿದಂತೆ 2015ರ ಕಂಪನಿಗಳ (ಇಂಡಿಯನ್ ಅಕೌಂಟಿಂಗ್ ಸ್ಟ್ರಾಂಡರ್ಸ್) ನಿಯಮಗಳನ್ನೆಯ ಲಾಭ ಮತ್ತು ನಸ್ತರ ವಿದರಣೆಯಲ್ಲಿ ಸರಿಹೊಂದಿಸಲಾಗಿವೆ.

ಮಂಡಳಿಯ ನಿರ್ದೇಶಕರುಗಳ ಪರವಾಗಿ

₹306 : HEEED 23, 2019

ಸಂಜಯ್ ನಾಯಕ್ ಮುಕಾಜ ೩ ವೃವಸ್ಥಾಪಕ ನಿರ್ದೇಶಕರು (DIN: 01049871)

ಹರಾಖು ಮಾರಾಬಕ್ಕೆ ಸಾರ್ವಜನಿಕ ಸೂಚನೆ ಂಡರ್ಡ್ನ ಜಾರ್ವರ್ಡ ಬ್ಯಾಂಕ್ ನ ಅಧಿಕೃತ ಅಧಿಕಾರಿಯ ්ංස්ථ ම්ශ්ර් න්ස ක්ෂේක්ත්ත්ර නමු